

ದಿನಾಂಕ: 14-07-2026 ರಂದು ಸಾಕ್ಷಿಯನ್ನು ಕರೆಯಿಸಲಾಯಿತು ಮತ್ತು ಪ್ರಮಾಣೀಕರಿಸಲಾಯಿತು:-

ಪಾಟೀ ಸವಾಲು: ಪರ್ಯಾಯ ಪರ ವಕೀಲರಾದ ಶ್ರೀ ಎಂ.ಪಿ.ಕೆ ರವರಿಂದ:

2. ನಾನು 2 ನೇ ಪಿ.ಯು.ಸಿ ವರೆಗೆ ಓದಿರುತ್ತೇನೆ. ನಾನು ಒಕ್ಕಲತನ ಮಾಡಿಕೊಂಡಿದ್ದೇನೆ. ನನಗೆ ಆಂಗ್ಲ ಭಾಷೆ ಓದಲು ಮತ್ತು ಬರೆಯಲು ಬರುವುದಿಲ್ಲ. ನನ್ನದು ಕೆ.ವಿ.ಜಿ ಬ್ಯಾಂಕ್ ಎಲಿ ಶಿರೂರನಲ್ಲಿ ಖಾತೆ ಇರುತ್ತದೆ. ನನಗೆ ಬ್ಯಾಂಕ್ ಮತ್ತು ಫೋನ್ ಪೇ ಕುರಿತು ವ್ಯವಹಾರ ಜ್ಞಾನ ಇದೆ. ಹಣ ಕಡತ ಆದರೆ ನನಗೆ ಮೆಸೆಜ್ ಬರುತ್ತದೆ ಅಂದರೆ ಸರಿ. ನನಗೆ ಪರ್ಯಾಯದಿಯ ಪರಿಚಯ ಇಲ್ಲ. ನಾನು ಒಂದೇ ರೀತಿ ಸಹಿ ಮಾಡುತ್ತೇನೆ. ಈ ಹಂತದಲ್ಲಿ ಸಾಕ್ಷಿದಾರರಿಗೆ ಅವರು ಈ ಪ್ರಕರಣ ನಡೆಸಲು ಕೊಟ್ಟ ವಕಾಲತ್ ಅನ್ನು ತೋರಿಸಲಾಗಿ, ಅದರಲ್ಲಿ ಇರುವ ತಮ್ಮ ಸಹಿಯನ್ನು ನೋಡಿ ಗುರುತಿಸಿದ್ದರಿಂದ, ಸದರಿ ವಕಾಲತ್ ಅನ್ನು ನಿ.ಪಿ.6 ಎಂದು ಮತ್ತು ಸಾಕ್ಷಿಯ ಸಹಿಯನ್ನು ನಿ.ಪಿ.6(ಎ) ಎಂದು ಗುರುತಿಸಲಾಯಿತು. ಈ ಹಂತದಲ್ಲಿ ಸಾಕ್ಷಿಗೆ ನಿ.ಪಿ.1 ನ್ನು ತೋರಿಸಲಾಗಿ ಸದರಿ ಚೆಕ್ ನನ್ನದೇ ಆದರೆ ಸಹಿ ನನ್ನದಲ್ಲ ಎಂದು ಹೇಳುತ್ತಾರೆ. ನಿ.ಪಿ.1 ರಲ್ಲಿ ಇರುವ ಸಹಿ ನಿ.ಪಿ.1(ಎ) ನನ್ನದೇ ಅಂದರೆ ಸರಿಯಲ್ಲ. ದೂರುದಾರರು ಮತ್ತು ನನ್ನ ಮಧ್ಯೆ ಯಾವುದೇ ವ್ಯವಹಾರ ಇರುವುದಿಲ್ಲ. ಈ ಹಂತದಲ್ಲಿ ಸಾಕ್ಷಿಗೆ ಅವರ ಸಾಕ್ಷ್ಯವನ್ನು ನ್ಯಾಯಾಲಯದಲ್ಲಿ ಗಣಿಕ್ಕು ಮಾಡಿದ ದಾಖಲೆಯನ್ನು ತೋರಿಸಲಾಗಿ ಅದರಲ್ಲಿ ಇರುವ ತಮ್ಮ ಎರಡು ಸಹಿಗಳನ್ನು ಸಾಕ್ಷಿ ನೋಡಿ ತಮ್ಮದೆ ಎಂದು ಗುರುತಿಸುತ್ತಾರೆ. ಮೂರು ಸಹಿಗಳು ಬೇರೆ ಬೇರೆ ಇರುತ್ತವೆ ಅಂದರೆ ಸರಿಯಲ್ಲ.

3. ಈ ಹಂತದಲ್ಲಿ ಸಾಕ್ಷಿದಾರರಿಗೆ ಪರ್ಯಾಯದಿದಾರರ ಬ್ಯಾಂಕ್ ಖಾತೆಗೆ ಸಂಬಂಧಿಸಿದ Statement ಅನ್ನು ತೋರಿಸಲಾಗಿ ಅದರಲ್ಲಿ ದಿ.06.05.2024

ರಂದು ನನ್ನ KVG ಬ್ಯಾಂಕ್ ಖಾತೆಗೆ 2 ಲಕ್ಷ ಹಣ ಜಮಾ ಆಗಿರುವ ಕುರಿತು ನಮೂದು ಇದೆ ಅಂದರೆ ಸಾಕ್ಷಿ ಸದರಿ ದಾಖಲೆಯನ್ನು ಒಪ್ಪಿರುವುದಿಲ್ಲ. ನನ್ನ KVG Bank AC ಗೆ ಸಂಬಂಧಿಸಿದಂತೆ 06.05.2024 ರ ವರೆಗೆ ನನ್ನ Statement ಹಾಜರು ಮಾಡಲು ನನಗೆ ಯಾವುದೇ ತೊಂದರೆ ಇರುವುದಿಲ್ಲ. ನಾನು ಪರ್ಯಾಯದಿಂದ ಪಡೆದ ಹಣವನ್ನು ಮುಳುಗಿಸುವ ಸಂಬಂಧ ಹಣ ಪಡೆದಿಲ್ಲ ಎಂದು ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ ಅಂದರೆ ಸರಿಯಲ್ಲ. ನಾನು ಭೇಟಿಗೆಯಲ್ಲಿ ವಾಸವಾಗಿರುತ್ತೇನೆ. ನಮ್ಮ ಎಲಿ ಶಿರೂರ ಇರುತ್ತದೆ. ನನ್ನ ವಿಳಾಸ ತೋರಿಸಲು ನನ್ನ ಆಧಾರ ಕಾರ್ಡ್ ತೋರಿಸಲು ನನಗೆ ಯಾವುದೇ ತೊಂದರೆ ಇರುವುದಿಲ್ಲ. ನಾನು ಪರ್ಯಾಯದಿಂದ ನೀಡಿದ ಚೆಕ್ ಅನ್ನು ಅವರು ಬ್ಯಾಂಕ್ ಗೆ ಹಾಕಿದ ನಂತರ ಅವರು ಬೌನ್ಸ್ ಆಗಿರುವ ಕುರಿತು ನನಗೆ ಮೆಸೇಜ್ ಬಂದಿರುವುದಿಲ್ಲ. ನಾನು ಪರ್ಯಾಯದಿಂದ ಹಣ ಪಡೆದಿದ್ದರೂ ಸಹ, ಅವರು ಪರಿಚಯ ಇಲ್ಲ, ಅವರಿಂದ ಹಣ ಪಡೆದಿಲ್ಲ ಎಂದು ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ ಅಂದರೆ ಸರಿಯಲ್ಲ. ನಾನು ಪರ್ಯಾಯದಿಗೆ ಹಣ ಕೊಡುವ ಭಾದ್ಯತೆ ಇರುವುದರಿಂದ ನಿ.ಪಿ.1 ನ್ನು ಅವರಿಗೆ ಕೊಟ್ಟಿರುತ್ತೇನೆ ಅಂದರೆ ಸರಿಯಲ್ಲ.

4. ಉದ್ದೇಶ ಪೂರ್ವಕವಾಗಿ ಚೆಕ್ ನಲ್ಲಿ ಬೇರೆ ತರಹ ಸಹಿ ಮಾಡಿರುತ್ತೇನೆ ಅಂದರೆ ಸರಿಯಲ್ಲ. ಉದ್ದೇಶ ಪೂರ್ವಕವಾಗಿ ನಾನು ನೋಟಿಸ್ ತೆಗೆದುಕೊಂಡಿಲ್ಲ ಅಂದರೆ ಸರಿಯಲ್ಲ. ಸಾಕ್ಷಿ ಮುಂದು ವರೆದು ಆ ದಿನ ನಾನು ಊರಿನಲ್ಲಿ ಇರಲಿಲ್ಲ ಎಂದು ಹೇಳುತ್ತಾರೆ. ನಾನು ಆ ದಿನ ಊರಿನಲ್ಲಿ ಇರಲಿಲ್ಲ ಎಂದು ತೋರಿಸಲು ಯಾವುದೇ ದಾಖಲೆ ಹಾಜರು ಪಡಿಸಿಲ್ಲ. ಟ್ಯಾಕ್ಸಿರ್ ಖರೀದಿ ಮಾಡಲು ನಾನು Kotak Mahindra Bank ನಿಂದ ಸಾಲ ಪಡೆದಿರುತ್ತೇನೆ. ಸದರಿ ಕುರಿತು ದಾಖಲೆಗಳನ್ನು ಹಾಜರು ಪಡಿಸಲು ನನಗೆ ಯಾವುದೇ ತೊಂದರೆ ಇರುವುದಿಲ್ಲ. ಪರ್ಯಾಯದಿಂದ ಭಾದ್ಯತೆ ತಪ್ಪಿಸಲು ಟ್ಯಾಕ್ಸಿರ್ ಖರೀದಿ ಮಾಡಲು ನಾನು Kotak Mahindra

CC: 488/2025

DW: 01

Bank ನಿಂದ ಸಾಲ ಪಡೆದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದೇನೆ ಅಂದರೆ ಸರಿಯಲ್ಲ.
ಎಲ್ಲಾ ವಿಷಯಗಳು ಗೊತ್ತಿದ್ದರೂ ಸಹ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಅಂದರೆ ಸರಿಯಲ್ಲ.
ಮರುವಿಚಾರಣೆ: ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಮಾಡಿಸಲಾಯಿತು)

(ಓ.ಹೇ.ಕೇ.ಸ.ಇದೆ)

ನನ್ನ ಸಮಕ್ಷಮ

ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ
ಜೆ.ಎಮ್.ಎಫ್.ಸಿ ಗದಗ

ಸಾಕ್ಷಿದಾರರ ಸಹಿ

=